#### S.J.S. Enterprises Limited

(Formerly known as S.J.S. Enterprises Private Limited)
Sy No 28/P16 of Agra Village and Sy No 85/P6
of B.M Kaval Village Kengeri Hobli Bangalore 560082

P: +91 80 6194 0777 F: +91 80 28425110

Email Id: info@sjsindia.com, compliance@sjsindia.com

ISO 14001 ISO 45001 ISO 9001 IATE 16949 Certified

CIN: L51909KA2005PLC036601

www.sisindia.com



May 10, 2025

To,

National Stock Exchange of India Limited	BSE Limited
Exchange Plaza, 5 <sup>th</sup> Floor,	Corporate Relationship Department,
Plot No. C/1, G Block,	2 <sup>nd</sup> Floor, New Trading Wing,
Bandra – Kurla Complex,	Rotunda Building, P.J. Towers,
Bandra (E), Mumbai -400 051	Dalal Street, Mumbai – 400 001
Symbol: SJS	Scrip Code: 543387

ISIN: INE284S01014

Dear Sir/Madam,

Subject: Newspaper Publication of Financial Results (Standalone and Consolidated) of the Company for the quarter and year ended March 31, 2025.

Pursuant to Regulation 30 and 47 of the Securities and Exchange Board of India (Listing Obligations and Disclosure Requirements) Regulations 2015, as amended, we are enclosing herewith copies of newspaper publication extract of audited financial results of the Company for the quarter and year ended March 31, 2025, published in:

- 1. Financial Express (English All India Edition), issue dated May 10, 2025 and
- 2. Vishwavani (Kannada Edition), issue dated May 10, 2025.

You are requested to kindly take the same on record.

Thank you.
Yours faithfully,
For S.J.S. Enterprises Limited

Thabraz Hushain W.

**Company Secretary and Compliance Officer** 

Membership No.: A51119

Encl: As above



VIMTA LABS LIMITED

CIN: L24110TG1990PLC011977

Registered Office: 142, IDA Phase II, Cherlapally, Hyderabad - 500051, Telangana, India Tel:- +91 40 2726 4141; Fax: +91 40 2726 3657 E-Mail: shares@vimta.com, Website: www.vimta.com

NOTICE TO SHAREHOLDERS

#### FOR TRANSFER OF EQUITY SHARES OF THE COMPANY TO INVESTOR EDUCATION AND PROTECTION FUND (IEPF) ACCOUNT

Shareholders are hereby informed that pursuant to the provisions of Investor Education and Protection Fund Authority (Accounting, Audit, Transfer and Refund) Rules, 2016 ("the Rules"), as amended, the Final Dividend declared for the financial year 2017-18, which remained unclaimed for a period of seven years will be credited to the IEPF on 29th September 2025. The corresponding shares on which the dividend was unclaimed for seven consecutive years will also be transferred

as per the procedure set out in the Rules. In compliance with the Rules, Individual notices are being sent to all the concerned shareholders whose shares are liable to be transferred to IEPF as per the

aforesaid Rules, the full details of such shareholders is made available on the Company's Website: https://vimta.com/dividend-related/. In this connection, please note the following:

- In case you hold shares in physical form: Duplicate share certificate(s) will be issued and transferred to IEPF. The original share certificate(s) registered in your name(s) and held by you, will stand automatically cancelled.
- In case you hold shares in electronic form: Your demat account will be debited for the shares liable for transfer to the IEPF.

In the event valid claim is not received on or before 29th September 2025, the Company will proceed to transfer the liable dividend and corresponding Equity shares in favor of IEPF authority without any further notice by following due process as enumerated in the applicable Rules. Please note that no claim shall lie against the Company in respect of the unclaimed dividend amount and shares transferred to IEPF pursuant to the said rules. It may be noted that the concerned shareholders can claim the shares and dividend amounts from IEPF authority by making an application in the prescribed Form IEPF-5 online after obtaining Entitlement Letter from the Company.

### UPDATION OF KYC DETAILS OF THE SHAREHOLDERS

Pursuant to Regulation 19(3) of the SEBI Master Circular, bearing reference number SEBI/HD/MIRSD/PDD-1/P/CIR/2023/70 dated 17th May 2023, physical shareholders are requested to update their KYC details, including PAN linked with Aadhar, address with PIN code, email address, mobile number, bank account details, nominee details, and specimen signature, with the Company's Registrar and Share Transfer Agent (RTA) at the earliest.

### UPDATION OF EMAIL ID TO PARTICIPATE IN 35™ ANNUAL GENERAL MEETING

Shareholders are hereby informed that, pursuant to the provisions of the Companies Act, 2013 and the rules issued thereunder, as well as the Securities and Exchange Board of India (SEBI) (Listing Obligations and Disclosure Requirements) Regulations, 2015, and in accordance with the Ministry of Corporate Affairs (MCA) General Circular No. 09/2024 dated 19" September 2024 (referred to as the "MCA Circular"), the Ministry has permitted the holding of the Annual General Meeting (AGM) through Video Conferencing (VC) or Other Audio Visual Means (OAVM). The MCA Circular also allows for sending of notices and other statutory communications to shareholders in electronic form. Accordingly, Members of Vimta Labs Limited ("the Company") who have not yet registered their email addresses are requested to do so, in respect of equity shares held in electronic form, with their respective Depository Participants.

In respect of shares held in physical form, Members may register their email id by writing to the Company's Registrar and Share Transfer Agent, CIL Securities Limited, 214, Raghava Ratna Towers, Chirag Ali Lane, Abids, Hyderabad - 500 001. Phone:040-69011157 or email ID: rta@cilsecurtities.com along with the duly filled in Form ISR-1, available at https://vimta.com/grievance-cell/

#### UPDATION OF BANK ACCOUNT DETAILS FOR DIVIDEND PAYMENT

In accordance with the SEBI Master Circular bearing reference number SEBI/HO/MIRSD/POD-1/P/CIR/2023/70 dated 17" May 2023, and effective from 01" April 2024, all payments, including dividends, shall be made only through electronic mode.

Shareholders are therefore requested to update their complete bank account details, including the IFSC code, in their respective folio(s) or Demat (DP) accounts, as dividend payments will be processed exclusively through electronic means.

For any queries on the above matters, shareholders are requested to contact the Company at its registered office address or the Company's Registrar and Share Transfer Agent, CIL Securities Limited, 214, Raghava Ratna Towers, Chirag Ali Lane, Abids, Hyderabad - 500001. Phone:040-69011157 or email ID: rta@cilsecurtities.com.

For Vimta Labs Limited

Place: Hyderabad Date: 09-05-2025

Sujani Vasireddi Company Secretary



SMFG India Credit Co. Ltd. (Formerly Fullerton India Credit Co. Ltd.) Registered Office Address: Commerzone IT Park, Tower B, 1st Floor, No. 111, Mount Poonamallee Road, Porur, Chennai - 600116, Tamil Nadu,

Toll-free No. 1800 103 6001 | Email: namaste@smfqindia.com Website: www.smfgindiacredit.com | CIN: U65191TN1994PLC079235

1. Extract of Consolidated Financial Results for the year ended March 31st, 2025

(₹ in Lakhs)

Particulars	Year Ended Mar 31, 2025	Year Ended Mar 31, 2024
	Audited	Audited
1. Total Income from Operations	10,14,845	8,08,284
2. Net Profit / (Loss) for the year (before Tax, Exceptional and/or Extraordinary items)	60,474	90,749
3. Net Profit / (Loss) for the year before tax (after Exceptional and/or Extraordinary items)	60,474	90,749
4. Net Profit / (Loss) for the year after tax (after Exceptional and/or Extraordinary items)	44,245	66,993
5. Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	37,470	62,793
6. Paid-up Equity Share Capital	2,65,485	2,24,672
7. Reserves (excluding Revaluation Reserves)*	7,86,300	3,59,644
8. Securities Premium Account	5,27,900	1,38,713
9. Net Worth	10,31,713	5,70,889
10. Outstanding Debt at amortised cost	48,91,874	38,93,020
11. Debt Equity Ratio	4.7	6.8
12. Earnings Per Share (EPS) (of ₹ 10/- each) ( in ₹ )		
- Basic	1.81	2.98
- Diluted	1.81	2.98
13. Capital Redemption Reserve	Nil	Nil
14. Debenture Redemption Reserve^	Not Applicable	Not Applicable
15. Debt Service Coverage Ratio^^	Not Applicable	Not Applicable
16. Interest Service Coverage Ratio^^	Not Applicable	Not Applicable

2. Extract of Standalone Financial Results for the quarter and year ended March 31st, 2025

Particulars	Mar 31, 2025	Dec 31, 2024	Mar 31, 2024	Year Ended Mar 31, 2025	Year Ended Mar 31, 2024
		Unaudited		Audited	Audited
1. Total Income from Operations	2,38,923	2,32,333	1,93,996	8,86,925	7,11,269
2. Net Profit / (Loss) for the period (before Tax, Exceptional and/or Extraordinary items)	1,440	10,302	22,383	46,577	81,914
3. Net Profit / (Loss) for the period before tax (after Exceptional and/or Extraordinary items)	1,440	10,302	22,383	46,577	81,914
4. Net Profit / (Loss) for the period after tax (after Exceptional and/or Extraordinary items)	876	7,633	16,788	34,393	61,391
5. Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	(5,794)	11,761	17,301	27,792	57,260
6. Paid-up Equity Share Capital	2,65,485	2,65,485	2,24,672	2,65,485	2,24,672
7. Reserves (excluding Revaluation Reserves)*	7,76,750	7,82,544	3,59,772	7,76,750	3,59,772
8. Securities Premium Account	5,27,909	5,27,909	1,38,722	5,27,909	1,38,722
9. Net Worth	10,23,564	10,37,915	5,72,224	10,23,564	5,72,224
10. Outstanding Debt at amortised cost	39,65,127	38,32,365	32,22,221	39,65,127	32,22,221
11. Debt Equity Ratio	3.9	3.7	5.6	3.9	5.6
12. Earnings Per Share (EPS) (of ₹ 10/- each) ( in ₹ )					1
- Basic **	0.04	0.32	0.75	1.41	2.73
- Diluted **	0.04	0.32	0.75	1.41	2.73
13. Capital Redemption Reserve	Nil	Nil	Nil	Nil	Nil
14. Debenture Redemption Reserve^	Not Applicable	Not Applicable	Not Applicable	Not Applicable	Not Applicable
15. Debt Service Coverage Ratio^^	Not Applicable	Not Applicable	Not Applicable	Not Applicable	Not Applicable
16. Interest Service Coverage Ratio^^	Not Applicable	Not Applicable	Not Applicable	Not Applicable	Not Applicable

Quarter ended Quarter ended Quarter ended

- '\*Includes securities Premium Account \*\*not annualised for periods other than year ended March 31, 2024, year ended March 31, 2025 ^ The Company is not required to create debenture redemption reserve in terms of the Companies (Share Capital and Debenture) Rules, 2014 read with the Companies (Share Capital and Debenture) Amendments Rules, 2019
- ^^ The Company is a Non-Banking Financial Company registered under the Reserve Bank of India Act, 1934 hence these ratios are generally not applicable."

vide Registration no B-07-00791 dated May 25, 2023 with the Reserve Bank the website of the Company i.e. www.smfgindiacredit.com. of India ('RBI').

4. These financial results have been prepared in accordance with the Regulations 52 of SEBI (Listing Obligations and Disclosure Requirements) Regulations, 2015 as amended (the 'Listing Regulations') and recognition and measurement principles laid down in Indian Accounting Standards, notified under Section 133 of the Companies Act, 2013 read with Companies (Indian Accounting Standards) Rules, 2015, as amended by the Companies (Indian Accounting Standards) Rules, 2016, other relevant provisions of the Act, guidelines issued by the RBI as applicable to NBFCs and other accounting principles generally accepted in India.

5. Financial results have been reviewed by the Audit Committee and approved by the Board of Directors at their meetings held on May 08, 2025 and reviewed by joint statutory auditors, pursuant to Regulation 52 of SEBI (Listing Obligations and Disclosure Requirements) Regulations, 2015 as amended.

3. SMFG India Credit Company Limited (formerly Fullerton India Credit Company 6. The above is an extract of the detailed format of financial results filed with Limited) ('the Company') is a public limited company domiciled in India and the National Stock Exchange under Regulation 52 of the SEBI (Listing and Other incorporated under the provisions of Companies Act, 1956. The Company is a Disclosure Requirements) Regulations, 2015. The full format of the financial results non-banking financial company ('NBFC') registered as Non Deposit taking NBFC are available on the website of the stock exchange i.e. www.nseindia.com and on

> For and on behalf of the Board of Directors of **SMFG India Credit Company Limited** (Formerly Fullerton India Credit Company Limited)

> > Sd/-

epaper.financialexpress.com

**Shantanu Mitra CEO & Managing Director** DIN: 03019468

Date: May 8, 2025



# S.J.S. ENTERPRISES LIMITED

Registered and Corporate Office: Sy No 28/P16 of Agra Village and Sy No 85/P6 of B.M Kaval Village Kengeri Hobli, Bangalore 560 082, Karnataka, India Website: www.sjsindia.com | E-mail: compliance@sjsindia.com | Tel: +91 80 6194 0777 CIN: L51909KA2005PLC036601

Quarter ended

Unaudited

928.64

265.62

209.88

31 March 2025 31 December 2024

Extract of Statement of consolidated audited financial results for the Quarter & Financial Year ended 31st March 2025

Sr.			Quarter ended	Year ended		
1571	Particulars	31 March 2025	31 December 2024	31 March 2024	31 March 2025	31 March 2024
No.		Unaudited	Unaudited	Audited	Audited	Audited
1	Total income from operations	2,005.12	1,785.62	1,867.89	7,604.86	6,278.00
2	Net Profit for the period (before tax and exceptional items)	405.99	358.58	363.77	1,528.64	1,126.49
3	Net Profit for the period before tax (after exceptional items)	405.99	358.58	363,77	1,528.64	1,126.49
4	Net Profit for the period after tax and after exceptional items	337.34	277.11	271.77	1,188.32	853.71
5	Total Comprehensive Income for the period [Comprising Profit for the period (after tax) and Other Comprehensive Income (after tax)]	339.67	276.25	295,98	1,178,83	868.75
6	Equity Share Capital	313.26	313.20	310.38	313.26	310.38
7	Other Equity	-			6,458.54	5,194.99
8	Earnings Per Share (of Rs. 10/- each)	Not annualised	Not annualised	Not annualised	Annualised	Annualised
- 1	Basic (Not annualised)	10.67	8.83	8.64	37.82	27.45
	2. Diluted (Not annualised)	10.40	8.58	8.46	36.88	26.87

No.

Particulars

2 Profit before tax

3 Profit after tax

Place: Bangalore

Date: 08 May 2025

Total Revenue from Operations

1. Key Standalone Financial Information of the company is given below:

(Rupees in million) Year ended 31 March 2024 31 March 2025 31 March 2024 Audited Audited Audited 1.022.59 3.980.05 3,633,61 239.68 1128.59 885.56 183.76 919.93 675.59

249.06 207.96 206.84 914.53 4 Total Comprehensive Income 2. The above Consolidated and Standalone audited financial results for the quarter and year ended 31 March 2025 has been reviewed by the Audit Committee and thereafter approved by the Board of Directors at their respective meeting held on 08 May 2025.

Unaudited

1,028.26

261.30

245.56

The above is an extract of the audited quarterly & year ended financial results filed with the Stock Exchanges under Regulation 33 of the SEBI (Listing Obligations and Disclosures Requirements) Regulations, 2015 as amended. The detailed audited financial results are available on the website of BSE Limited at www.bseindia.com and National Stock Exchange of India Limited at www.nseindia.com and also on the Company's website at www.sjsindia.com.



For and on behalf of the Board of Directors of S.J.S. Enterprises Limited K A Joseph Managing Director DIN: 00784084

JAYSHREE NIRMAN LTD. Regd Office: Room No. 503, 1 British India Street, Kolkata - 700 069

CIN No.: L45202WB1992PLC054157 Email Id: jayshreenirmanlimited@gmail.com

EXTRACT OF STATEMENT OF AUDITED STANDALONE FINANCIAL RESULTS FOR THE QUARTER AND YEAR ENDED 31ST MARCH, 2025

	Y .	STANDALONE						
SI.	Particulars	Year ending March 31, 2025	Quarter ending 01.01.2025 to 31.03.2025	Previous year ending March 31, 2024				
No.		(Audited)	(Audited)	(Audited)				
			•					
1,	Total Income from Operations (Net)	354595.15	120202.22	285305.08				
2.	Net Profit / (Loss) from ordinary activities before tax	67738.22	17230,19	12753.11				
3.	Net Profit / (Loss) from ordinary activities after tax.	46498.19	9638.52	2649.05				
4.	Total Comprehensive Income for (Profit/ (Loss) for the period (after tax) and Other Comprehensive Income (after tax)]	308648.63	-267832.11	1117067.32				
5.	Paid-up Equity Share Capital	50612	50612	50612				
	Face Value of Rs. 10 each	10	10	10				
6.	Reserves excluding Revaluation Reserve as per Balance Sheet	3137490.38	3137490,38	2828841.75				
7.	Net Worth	3188102.38	3188102.38	2879453.75				
8.	Earnings Per Share (Basic & Diluted) -	9.28	1,90	0.52				

Note:

The above is an extract of the detailed format of quarter financial results filed with the Stock Exchanges under Regulation 33 of the SEBI (LODR) Regulations, 2015.

The full format of the quarterly financial results may be accessed on the Company's website at www.jayshreenirmanlimited.com. By the Order of the Board

For Jayshree Nirman Limited Amit N Patel

CEO

DIN: 09795548

Date : 09/05/2025 Place: Kolkata

Whilst care is taken prior to acceptance of advertising copy, it is not possible to verify its contents. The Indian Express (P) Limited cannot be held responsible for such contents, nor for any loss or damage incurred as a result of transactions with companies, associations or individuals advertising in its newspapers or Publications. We therefore recommend that readers make necessary inquiries before sending any monies or entering into any agreements with advertisers or otherwise acting on an advertisement in any manner whatsoever.

# MADHYA BHARAT AGRO PRODUCTS LTD.

Reg. Office- Wing A/1, 1st Floor, Ostwal heights, Urban Forest Atun, Bhilwara (Raj.) INDIA Website: www.mbapl.com Email: secretarial@mbapl.com CIN: L24121RJ1997PLC029126, Tel. No.: 01482-294582

> Statement of Audited Financial Result For the Quarter & Year Ended as on 31st March, 2025

[Regulation 47(1)(b) of the SEBI (LODR ) Regulations, 2015]

		Rs. in Lakhs (unless otherwise stated)							
S.	Particulars		Quarter Ende	Year Ended					
No.		31.03.2025 Audited	31.12.2024 Unaudited	31.03.2024 Audited	31.03.2025 Audited	31.03.2024 Audited			
1	Total income from operations	30,315.75	28,527.80	15,449.24	107,041.48	82,828.82			
2	Net profit / (loss) for the period (before tax, exceptional and extraordinary items)	2,695.94	2,693.66	770.38	9,462.15	5,226.82			
3	Net profit / (loss) for the period before tax (after exceptional and extraordinary items)	2,695.94	2,693.66	770.38	9,462.15	5,226.82			
4	Net profit / (loss) for the period after tax (after exceptional and extraordinary items)	1,425.33	1,789.87	137.70	5,747.56	2,484.49			
5	Total comprehensive income for the period [Comprising profit/(loss) for the period (after tax) and other comprehensive income (after tax)]	1,406.89	1,789.87	127.62	5,729.12	2,474.41			
6	Equity share capital	8,762.69	8,762.69	8,762.69	8,762.69	8,762.69			
7	Other equity (Reserves)	2		320	31,622.12	26,331.13			
8	Earning per share (of Rs. 10/- each) (for continuing and discontinued operations) (not annualised) 1. Basic	1.63	2.04	0.16	6.56	2.84			
	2. Diluted	1.63	2.04	0.16	6.56	2.84			

Note:

a) The above Audited financial results of the company for the Fourth Quarter & Year Ended 31st March, 2025 have been reviewed by the Audit Committee and approved by the Board of Directors at its meeting held on 9th May, 2025.

b) The above financial results are prepared in accordance with Indian Accounting Standards ('IND AS') as prescribed under section 133 of the companies Act, 2013 read with relevant rules issued there under.

c) The above is an extract of the detailed financial results for the guater & year ended 31st March ,2025 filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the guarterly financial results are available on the websites of the Stock Exchange www.nseindia.com and Company's website www.mbapl.com

For and on behalf of the Board of Directors (Sourabh Gupta)

Place: Bhilwara Date : 9th May ,2025 Whole Time Director & CFO DIN 07177647

**BENGALURU** 

### ಸಮಾಚಾರ ಸಣ್ಣದಲ್ಲ

### ಮನೆಗಳ್ಳನ ಬಂಧನ: ಚಿನ್ನಾಭರಣ ಜಪ್ತಿ

ಬೆಂಗಳೂರು: ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕನ್ನ ಕಳವು ಮಾಡುತ್ತಿದ್ದ ಕುಖ್ಯಾತ ಕನ್ನಗಳನನ್ನು ಬಂಧಿಸಿರುವ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು 10.80 ಲಕ್ಷ ಮೌಲ್ಯದ120 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ದೇವಸಂದ್ರದ ,ಜೆ.ಸಿ ಲೇಔಟ್ ನ ಹಳೆ ಕಳ್ಳ ರಫೀಕ್ ಅಲಿಯಾಸ್ ಸೇಟಿ(30) ಬಂಧಿತ ಆರೋಪಿ. ಈತನ ಜತೆ ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಚೋರ್ ಇರ್ಮಾನ್ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ. ಕೆಂಗೇರಿ ಪೊಲೀಸ್ ಠಾಣೆಯ ಹಳೆ ಕಳ್ಳನಾಗಿದ್ದ ರಫೀಕ್ ಅಲಿಯಾಸ್ ಸೇಟಿ ಚನ್ನಮ್ಮನಕೆರೆ ಅಚ್ಚುಕಟ್ಟು ಇಟ್ಟುಮಡುವಿನ ಕೃಷ್ಣ ಅವರು ಹನುಮಂತನಗರದಲ್ಲಿ ಆಯೋಜಿಸಿದ್ದ, ಕರುನಾಡ ಸಂಭ್ರಮಾಚರಣೆಯ ಕಾರ್ಯಕ್ರಮಕ್ಕೆ ಮನೆಯ ಮುಂಭಾಗಿಲಿಗೆ ಬೀಗ ಹಾಕಿಕೊಂಡು ಹೋಗಿ ಮಾರನೇ ದಿನ ಮುಂಜಾನೆ ವಾಪಸ್ ಮನೆಗೆ ಬಂದು ನೋಡಿದಾಗ ಮುಂಭಾ ಗಿಲಿನ ಬೀಗ ಮುರಿದು ಒಳನುಗ್ಗಿ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ಕಳವು ಮಾಡಲಾಗಿತ್ತು. ಈ ಸಂಬಂಧ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಇನ್ ್ನಪೆಕ್ಟರ್ ಸಿ.ಗಿರೀಶ್ ನಾಯ್ಕ್ ಮತ್ತವರ ಸಿಬ್ಬಂದಿ ಪ್ರಕರಣ ದಾಖಲಿಸಿ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಕತ್ರಿಗುಪ್ಪೆಯ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್ ನಹಿಂಭಾಗದ ರಸ್ತೆಯಲ್ಲಿ ಕಬ್ಬಿಣದ ರಾಡ್ ಸಮೇತ ಆರೋಪಿ ರಫೀಕ್ ನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಸುದೀರ್ಘ ವಿಚಾರಣೆ ನಡೆಸಿ ಕಳವು ಮಾಡಿದ ಚಿನ್ನಾಭರಣಗಳನ್ನು ಮುಂಬೈನಲ್ಲಿರುವ ಸಂಬಂಧಿಯೋರ್ವಳಿಗೆ ಮಾರಾಟ ಮಾಡಿದ್ದು,ಆಕೆಗೆ ನೋಟೀಸ್ ಜಾರಿ ಮಾಡಿ ಠಾಣೆಗೆ ತಂದು ಹಾಜರುಪಡಿಸಿದ 120 ಗ್ರಾಂ ಚಿನ್ನಾಭರಣ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

### ಕನ್ನಗಳ್ಳರಿಬ್ಬರ ಸೆರೆ: ಲಕ್ಷಾಂತರ ಮಾಲು ವಶ

ಸಂಪಂಗಿರಾಮನಗರ ಪೊಲೀಸರು 40 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು, ಕಾರು, ಬೈಕ್ ಗಳನ್ನು ಜಪ್ತಿ ಮಾಡಿದ್ದಾರೆ. ಗೊಲ್ಲರಹಟ್ಟಿಯ ಕೊಡಿಗೆಹಳ್ಳಿ ಲೇಔಟ್ ನ ಅಶೋಕ ಅಲಿಯಾಸ್ ಆಪಲ್(34) ತುಮುಕೂರಿನ ಚಿಕ್ಕಪೇಟೆಯ ರೇಣುಕಾಪ್ರಸಾದ್ ಅಲಿಯಾಸ್ ವೇಣು(45)ಬಂಧಿತ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ವಿಜಯ್ ಅಲಿಯಾಸ್ ವಿಜಿ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಸುದ್ದಿಗೋಷ್ಠಿ ಯಲ್ಲಿ ತಿಳಿಸಿದರು. ಆಟೋ ಚಾಲಕನಾಗಿದ್ದ ಆಪಲ್ ಹಾಗೂ ಚಿನ್ನ ಬೆಳ್ಳಿ ಕೆಲಸ ಮಾಡುತ್ತಿದ್ದ ವೇಣು ಮತ್ತೊಬ್ಬ ಜತೆ ಸೇರಿ ನಗರ ಹಲವೆಡೆ ಸುತ್ತಾಡಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿ ದ್ದರು. ಬಂಧಿತರಿಂದ 384 ಗ್ರಾಂ ಚಿನ್ನಾಭರಣಗಳು, 107.63 ಗ್ರಾಂ ಬೆಳ್ಳಿಯ ವಸ್ತುಗಳು, 1 ಕಾರು ಮತ್ತು 2 ದ್ವಿ- ಚಕ್ರ ವಾಹನಗಳು ಸೇರಿ 40 ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಸಂಪಂಗಿರಾಮನೆ ಗರದೆ ವಸಂತಪ್ಪ ಅವರ ಮನೆಗಳವು ಪ್ರಕರಣ ದಾಖಲಿಸಿದ ಸಂಪಂಗಿರಾಮನಗರ ಪೊಲೀಸ್ ಇನ್ಸ್ ಪೆಕ್ಟರ್ ರವಿಕಿರಣ್ ಮತ್ತವರ ಸಿಬ್ಬಂದಿ ಕಳೆದ ಏ.21 ರಂದು ಸಂಜೆ ಸಂಪಂಗಿರಾಮನಗರ ಒಕ್ಕಲಿಗರ ಭವನದ ಬಳಿ ಇರುವ ಟೀ ಅಂಗಡಿ ಹತ್ತಿರ ಓರ್ವೆನನ್ನು ದ್ವಿಚಕ್ರ ವಾಹನದ ಜತೆ ಬಂಧಿಸಿ ವಿಚಾರಣೆ ನಡೆಸಲಾಗಿದೆ. ಆರೋಪಿಯು ದ್ವಿಚಕ್ರ ವಾಹನವನ್ನು ಸಿ.ಕೆ ಅಚ್ಚುಕಟ್ಟು ವಿನಲ್ಲಿ ಕಳವು ಮಾಡಿಕೊಂಡು ಬಂದಿರುವುದನ್ನು ಬಾಯ್ಬಿಟ್ಟಿದ್ದು ಅದರ ಡಿಕ್ಕಿಯನ್ನು ಪರಿಶೀಲಿಸಲಾಗಿ ಕಬ್ಬಿಣದ ರಾಡ್, ಕಟರ್, ಸ್ಕ್ಲೊ ಡ್ರೈವರ್ ಇರುವುದು ಕಂಡು ಬಂದಿರುತ್ತದೆ. ದ್ವಿ-ಚಕ್ರ ವಾಹನದ ಸಮೇತ ಆರೋಪಿಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ ಎಂದರು. ಆರೋಪಿಯು ಖರೀದಿಸಿದ್ದ ಫೋರ್ಡ್ ಕಂಪನಿಯ ಸೆಕೆಂಡ್ಹ್ಯಾಂಡ್ ಕಾರನ್ನು ಜ್ಞಾನ ಭಾರತಿ ಸಂಚಾರ ಪೊಲೀಸ್ ಠಾಣೆಯ ಮುಂಭಾಗದ ರಸ್ತೆಯ ಪಕ್ಕದ ಖಾಲಿ ಜಾಗದಲ್ಲಿ ನಿಲ್ಲಿಸಿದ್ದನ್ನು ವಶಪಡಿಸಿಕೊಳ್ಳಲಾ ಗಿದೆ. ಆರೋಪಿಗಳ ಬಂಧನದಿಂದ ಬ್ಯಾಡರಹಳ್ಳಿ 2 ಕನ್ನಕಳವು ಚೆನ್ನಮ್ಮನಕರೆ ಅಚ್ಚು ಕಟ್ಟು, ಚಂದ್ರ ಲೇಔಟ್ ತಲಾ 1 ದ್ರಿ-ಚಕ್ರ ವಾಹನೆ ಕಳವು

ಪ್ರಕರಣಗಳು ಸೇರಿ 4 ಪ್ರಕರಣಗಳು ಪತ್ತೆಯಾಗಿವೆ.

**ಬೆಂಗಳೂರು:** ಆನೇಕಲ್ ತಾಲೂಕಿನ

ಕರ್ಪುರು ಗ್ರಾಮದಲ್ಲಿನ ಅಪಾಟ್

೯ಮೆಂಟ್ ವೊಂದರಲ್ಲಿ 3 ಕೋಟಿ ರು.

ಮೌಲ್ಯದ 100 ಕೆಜಿ ಗಾಂಜಾ

ಪತ್ತೆಯಾಗಿದೆ. ಗಾಂಜಾ ಸಂಗ್ರಹಿಸಿದ್ದ

ಕೇರಳ ಮೂಲದ ಆರೋಪಿ ಸಚಿನ್

ನನ್ನು ಪೊಲೀಸರು ವಶಕ್ಕೆ ಪಡೆದಿ

ದ್ದಾರೆ. ಉಳಿದ ಆರೋಪಿಗಳಾದ

ರಾಶಿ, ಸಂಜು ಮತ್ತು ಉಮೇದ್

ಪರಾರಿಯಾಗಿದ್ದಾರೆ. ಆರೋಪಿ

ಸಚಿನ್ ಕೂಡ ಮೊದಲ ಮಹಡಿ

ಯಿಂದ ಹಾರಿ ಪರಾರಿಯಾಗಲು

ಯತ್ನಿಸಿದನು. ಆದರೆ, ಕಾಲು

ಮುರಿದು ಕುಸಿದು ಬಿದ್ದಿದ್ದಾನೆ. ಗಾಯಾಳು ಆರೋಪಿ ಸಚಿನ್ ನನ್ನು

ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ

ದಾಖಲಿಸಲಾಯಿತು. ಆನೇಕಲ್

ಠಾಣೆ ಪೊಲೀಸರು ಅಪಾಟ್

೯ಮೆಂಟ್ನಲ್ಲಿ ಶೋಧ ಮುಂದುವ

ರಿಸಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮಾ

ಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಸಿ ಕೆ ಬಾಬಾ, ಆನೇಕಲ್ ಉಪವಿಭಾ

ಗದ ಡಿವೈಎಸ್ಪಿ ಭೇಟಿ ನೀಡಿ ಪರಿ ಶೀಲನೆ ನಡೆಸಿದ್ದಾರೆ. ಆರೋಪಿಗಳು

ಹೊರರಾಜ್ಯ ಗಳಿಂದ ಗಾಂಜಾ ತರಿಸಿ,

ಅಪಾರ್ಟ್ಮಾಮೆಂಟ್ ನಲ್ಲಿ ಸಣ್ಣ ಸಣ್ಣ ಪ್ಯಾಕೆಟ್ಗಳಲ್ಲಿ ಪ್ಯಾಕ್ ಮಾಡು

ತ್ರಿದ್ದರು. ಬಳಿಕ ಆರೋಪಿಗಳು ಗ್ರಾಹಕರಿಗೆ ಮಾರಾಟ ಮಾಡುತ್ತಿ ದ್ದರು. ಆರೋಪಿಗಳು ಇದ್ದ ಕೊಠಡಿ

ಯಲ್ಲಿ ವೇಯಿಂಗ್ ಸ್ಟೇಲ್, ಪ್ಯಾಕಿಂಗ್

ಟೇಪ್, ರಾಶಿ ರಾಶಿ ಗಾಂಜಾ ಪೊಟ್ಟಣ

ಗಳು ಪತ್ತೆಯಾಗಿವೆ.ಡ್ರಗ್ ಪ್ರಕರಣ

ದಲ್ಲಿ 59 ಆರೋಪಿಗಳು ಬಂಧನ.

### ದೇಶದ ಭದ್ರತೆಯ ದೃಷ್ಟಿಯಿಂದ ನಿಗಾ ವಹಿಸಲು ಗುಪ್ತಚರ ಇಲಾಖೆ ಸೂಚನೆ

# ಗಡಿಯಲ್ಲಿ ಉದ್ಬಿಗ್ನ: ರಾಜ್ಯಾದ್ಯಂತ ಕಟ್ಟೆಚ್ಚರ

**ಬೆಂಗಳೂರು:** ಪಹಲ್ಸಾಮ್ ಉಗ್ರರ ದಾಳಿಗೆ ಭಾರತೀಯ ಸೇನೆಯಿಂದ ಆಪರೇಷನ್ ಸಿಂದೂರ ಮೂಲಕ ಪ್ರತ್ಯುತ್ತರ ನೀಡಿದೆ. ಸದ್ಯ ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಯುದ್ಧದ ಭೀತಿ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲು ರಾಜ್ಯ ಗುಪ್ತಚರ ಇಲಾಖೆ ಸುತೋಲೆ ಹೊರಡಿಸಿದೆ.

ಉಗ್ರ ಕೃತ್ಯಗಳಂತಹ ಪ್ರಕರಣಗಳಲ್ಲಿ ಭಾಗಿಯಾ ದವರು, ಶಿಕ್ಷೆಗೊಳಗಾದವರು, ಭಯೋತಾದನೆ ಮಾಡು ವಂತಹ ಕೃತ್ಯಗಳಲ್ಲಿ ಭಾಗಿಯಾದವರು, ಡಿಟೋನೇಟರ್ ನಂತಹ ಉಪಕರಣಗಳ ತಯಾರು ಮಾಡುವ ಸ್ಥಳ, ಮೂಲಭೂತವಾದದ ಮೂಲಕ ಮಾಡುವಂತಹ ಕೃತ್ಯದಲ್ಲಿ ಭಾಗಿಯಾದವರು, ಭಾಷಣ, ಘೋಷಣೆಗಳ ಮೂಲಕ ಶಾಂತಿ ಭಂಗವನ್ನುಂಟು ಮಾಡುವವರು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವವರು, ನಿಮ್ಮ ವ್ಯಾಪ್ತಿಯ ನಗರ ಅಥವಾ ಜಿಲ್ಲೆಗಳಿಗೆ ಭೇಟಿ ನೀಡುವ ಅಪರಿಚಿತರು, ಅನುಮಾ ನಾಸ್ಪದ ವ್ಯಕ್ತಿಗಳ ಚಲನವಲನ ಮತ್ತು ಅವರು ತಂಗುವ ಸ್ಥಳ ಹಾಗೂ ಹೋಟೆಲ್ ಗಳ ಮೇಲೆ ದೇಶದ ಭದ್ರತೆಯ ದೈಷ್ಟಿಯಿಂದ ನಿಗಾ ವಹಿಸಲು ಗುಪ್ತಚರ ಇಲಾಖೆ

ಏನೆಲ್ಲ ಕ್ರಮ ಕೈಗೊಳ್ಳಬೇಕು: ಸಾರ್ವಜನಿಕ ರಕ್ಷಣೆಯ ಬಗ್ಗೆ, ಅಭ್ಯಾಸ ಮತ್ತು ತಾಲೀಮುಗಳನ್ನು ಏರ್ಪಡಿಸು ವುದು. ಗ್ರಾಮ ಮತ್ತು ಪಟ್ಟಣಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿ ರುವ ಸಿವಿಲ್ ಡಿಫೆನ್ಸ್ ವಾರ್ಡನ್ಸ್ ವಾಲೆಂಟಿಯರ್ಸ್, ಹೋಂಗಾರ್ಡ್, ಎನ್.ಸಿ.ಸಿ, ಎನ್.ಎಸ್.ಎಸ್. ಎನ್. ವೈ.ಕೆ.ಎಸ್, ಮತ್ತಿತರೆ ವಿದ್ಯಾರ್ಥಿ ಸಂಘಟನೆಗಳು ಜನರನ್ನು ಜಾಗೃತಗೊಳಿಸುವುದು ಮತ್ತು ಅವರನ್ನು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯಗೊಳಿ ಸಬೇಕು. ಸಾರ್ವಜನಿಕರಲ್ಲಿ ಶಾಂತವಾಗಿರುವಂತೆ, ಜಾಗೃತವಾಗಿರುವಂತೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು



### ಎಲ್ಲೆಲ್ಲಿ ಕಟ್ಟೆಚ್ಚರ?

ಆಡಳಿತ ಕಟ್ಟಡಗಳು, ರಕ್ಷಣಾ ಸ್ಥಾವರಗಳು, ವಿಮಾನ ನಿಲ್ದಾಣಗಳು, ವಿಜ್ಞಾನ ಸಂಶೋಧನಾ ಕೇಂದ್ರಗಳು, ಅಣೆಕಟ್ಟುಗಳು, ಉಪಗ್ರಹ ಕೇಂದ್ರ, ಜಲವಿದ್ಯುತ್ ಸ್ಥಾವರಗಳು, ಥರ್ಮಲ್ ಸ್ಥಾವರಗಳು, ಸಾಫ್ಟ್ ವೇರ್ ಕಂಪನಿಗಳು, ಪೈಪ್ಲೈನ್ ಕೇಂದ್ರಗಳು, ಕೈಗಾರಿಕೆಗಳು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕೇಂದ್ರಗಳು, ಜನಸಂದಣಿ ಸೇರುವ ಶಾಪಿಂಗ್ ಮಾಲ್ಗಳು ಮತ್ತು ಹೋಟೆಲ್ಗಳು, ವಿದೇಶಿ ರಾಜತಾಂತ್ರಿಕ ಕಚೇರಿಗಳು, ವಸತಿ ಮತ್ತಿತರ ಕಟ್ಟಡಗಳು, ಜನ ಸಂದಣಿ ಸೇರುವ ದೇವಾಲಯಗಳು, ಮಸೀದಿ, ಚರ್ಚ್ಗಳು ಮತ್ತು ಜನಸಂದಣಿ ಸೇರುವ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲು ಆದೇಶ ಹೊರಡಿಸಿದೆ.

ತೆಗೆದುಕೊಳ್ಳುವ ಸಲುವಾಗಿ ತಮ್ಮೊಂದಿಗೆ ಹಾಗೂ ಮನೆಗಳಲ್ಲಿ ನಿಗದಿತ ನಗದು, ಇಂಧನ ತುಂಬಿದ ವಾಹನಗಳು, ಸಾಕಷ್ಟು ಔಷಧಿಗಳು, ಕೆಡದೇ ಇರುವಂತ ಹೊದಿಕೆಗಳು ಮತ್ತು ತಮ್ಮ ಮೊಬೈಲ್ಗಳನ್ನು ಸದಾ ಚಾರ್ಜ್ ನಲ್ಲಿ ಇಟ್ಟುಕೊಳ್ಳುವಂತೆ ಹಾಗೂ ಮುಖ್ಯವಾದ ದಾಖಲೆಗಳನ್ನು ಇಟ್ಟುಕೊಳ್ಳುವಂತೆ ಎಚ್ಚರಿಸುವುದು. ಘಟಕಾಧಿಕಾರಿಗಳು, ನಿಮ್ಮ ಅಧೀನದಲ್ಲಿರುವ ಅಧಿಕಾರಿಗಳಿಗೆ ಹಾಗೂ ಠಾಣಾಧಿಕಾರಿಗಳಿಗೆ ಈ ಭಾರತ-ಪಾಕ್ ಉದ್ವಿಗ್ನ ಸ್ಥಿತಿ ಹಿನ್ನೆಲೆ ಬೆಂಗಳೂರಿನ ಎಚ್ಎಎಲ್ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸಿಬ್ಬಂದಿ ರಜೆಗಳನ್ನು ರದ್ದು ಮಾಡಲಾಗಿದ್ದು, ಓವರ್ ಟೈಂ ಕೆಲಸಕ್ಕೆ ಸಿದ್ದವಾಗಿರುವಂತೆ ಸೂಚನೆ ನೀಡಲಾಗಿದೆ. ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್ ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ಎಚ್ಎಎಲ್ ಭಾರತೀಯ ಸರಕಾರಿ ಸ್ವಾಮ್ಯದ ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪನ್ನಗಳ ತಯಾರಿಕಾ ಸಂಸ್ಥೆಯಾಗಿದೆ. 1940ರ ಡಿ. 23ರಂದು ಸ್ಥಾಪನೆಯಾದ ಎಚ್ಎಎಲ್ ವಿಶ್ವದ ಅತ್ಯಂತ ಹಳೆಯ

ಎಚ್ಎಎಲ್ಗೆ ಹೈ ಅಲರ್ಟ್

ಮತ್ತು ಅತಿದೊಡ್ಡ ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪನ್ನಗಳ ತಯಾರಿಕಾ ಸಂಸ್ಥೆಗಳಲ್ಲಿ ಒಂದಾಗಿದೆ. ಏ. 22 ರಂದು ಕಾಶ್ಮೀರದ ಪಹಲ್ದಾಮ್ ನಲ್ಲಿ ಉಗ್ರರು ದಾಳಿ ನಡೆಸಿದ್ದು, ಈ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ಪಾಕ್ ಉಗ್ರರ 9 ಅಡಗುತಾಣಗಳ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ ತಕ್ಕ ಉತ್ತರ ನೀಡಿತ್ತು. ಎರಡೂ ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ದೇಶದ ಪ್ರಮುಖ ಸ್ಥಳಗಳಲ್ಲಿ ಹೈ

ಮೇಲ್ತಂಡ ಎಲ್ಲಾ ಅಂಶಗಳ ಪಾಲನೆ ಮಾಡಲು ನಿರ್ದೇಶನ ನೀಡುವುದು ಹಾಗೂ ಅರಿವು ಮೂಡಿಸ

ಅಲರ್ಟ್ ಘೋಷಣೆ ಮಾಡಲಾಗಿದೆ.

ಘಟಕಾಧಿಕಾರಿಗಳು ತಮ್ಮ ಘಟಕಗಳಲ್ಲಿನ ವೈರ್ಲೆಸ್ ಉಪಕರಣಗಳು, ಕಂಪ್ಯೂಟರ್ಗಳನ್ನು ಮತ್ತು ವಾಹನ ಗಳನ್ನು ಸುಸಜ್ಜಿತವಾಗಿ ಇಟ್ಟುಕೊಳ್ಳುವುದು. ಶಸ್ತ್ರಾಗಾರ ದಲ್ಲಿನ ಶಸ್ತ್ರಗಳನ್ನು ಮತ್ತು ಮದ್ದುಗುಂಡು ಗಳನ್ನು ಸುಸಜ್ಜಿತವಾಗಿ ಇಟ್ಟುಕೊಳ್ಳುವುದು.

### ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ: ದಯಾನಂದ್

**ಬೆಂಗಳೂರು:** ಭಾರತ-ಪಾಕಿಸ್ತಾನ ಗಡಿ ಯಲ್ಲಿ ಉದ್ವಿಗ್ನ ವಾತಾವರಣ ತೀವ್ರ ಗೊಂಡಿದ್ದು, ಪಹಲ್ಗಾಮ್ನಲ್ಲಿ ಉಗ್ರರ ದಾಳಿಗೆ ಭಾರತೀಯ ಸೇನೆಯಿಂದ ಆಪ ರೇಷನ್ ಸಿಂದೂರ ಮೂಲಕ ತಕ್ಕ ಉತ್ತರ ನೀಡಲಾಗಿದೆ. ಈ ಬೆಳವಣಿಗೆಯಿಂದ ಎರಡು ದೇಶಗಳ ನಡುವೆ ಯುದ್ದದ ಭೀತಿ ಎದುರಾಗಿದೆ. ಈ ಸಂದರ್ಭದಲ್ಲಿ ಕರ್ನಾಟ ಕದಲ್ಲೂ ರಾಜ್ಯ ಪೊಲೀಸ್ ಇಲಾಖೆ ಎಚ್ಚರಿಕೆಯಿಂದ ಹಿಸುತ್ತಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ.

ಕಟ್ಟುನಿಟ್ಟಿನ ಭದ್ರತಾ ಕ್ರಮೆಗಳು: ನಗರದ ಮಾಸಿಕ ಕವಾಯತು ಕಾರ್ಯಕ್ರಮದಲ್ಲಿ ಮಾತನಾಡಿದ ಆಯುಕ್ತ ದಯಾನಂದ್, ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದರು. ಗಡಿಯಲ್ಲಿ ಅಗತ್ಯ ಸಾಮಗ್ರಿಗಳ ಶೇಖರಣೆ ನಡೆಯುತ್ತಿದೆ ಎಂಬ ವರದಿಗಳು ಬಂದಿವೆ.



ಕೈಗೊಳ್ಳಲಾಗಿದೆ. ಜನರಲ್ಲಿ ಪೊಲೀಸರು ಸಾರ್ವ

ಜನಿಕರಿಗೆ ಸರಿಯಾದ ಮಾಹಿತಿ ನೀಡಬೇಕು ಮತ್ತು ಸುಳ್ಳು ಸುದ್ದಿ ಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ

ಪೊಲೀಸ್ ಸಿಬ್ಬಂದಿಗೆ ಜಾಗರೂಕತೆ ಯಿಂದ ಕರ್ತವ್ಯ ನಿರ್ವಹಿಸುವಂತೆ ಸೂಚಿಸ ಲಾಗಿದ್ದು, ಬೆಂಗಳೂರಿನಲ್ಲಿ ಡಿಸಿಪಿಗಳು ಮತ್ತು ಎಸಿಪಿಗಳು ನಿಗಾ ವಹಿಸಬೇಕು. ಕೇಂದ್ರ ಮತ್ತು ರಾಜ್ಯ ಸರಕಾರದ ಸೂಚನೆ ಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜನರಿಗೆ ಮಾಕ್ ಡ್ರಿಲ್ ಬಗ್ಗೆ ಅರಿವು ಮೂಡಿಸುವ ಕೆಲಸವನ್ನೂ ಪೊಲೀಸರು ಮಾಡಬೇಕು ಎಂದು ದಯಾನಂದ್ ತಿಳಿಸಿದರು

### ರಾಜ್ಯದಲ್ಲಿ ಹೆಚ್ಚುವರಿ ಭದ್ರತೆ ಬಗ್ಗೆ ಚರ್ಚೆ



ಗೃಹ ಸಚಿವ ಡಾ. ಜಿ. ಪರಮೇಶ್ರರ್ ಅವರು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ ಹೆಚ್ಚುವರಿ ಭದ್ರತಾ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಚರ್ಚಿಸುತ್ತೇನೆ. ಇಂದು ಸಂಪುಟ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಬಹುದು. ನಾವು ಎಲ್ಲ ರೀತಿಯ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ಸ್ಥಳೀಯ ಪೊಲೀಸರಿಗೆ ಜಾಗರೂಕರಾಗಿರುವಂತೆ ಸೂಚನೆ ನೀಡಲಾಗಿದೆ.

ಜಲಾಶಯಗಳು, ಅಣೆಕಟ್ಟುಗಳು ಮತ್ತು ಪ್ರಮುಖ ಸ್ಥಳಗಳಿಗೆ ಭದ್ರತೆ ಒದಗಿಸಲಾಗಿದೆ

**ಬೆಂಗಳೂರು:** ಮನೆ ಕನ್ನ ಕಳವು, ವಾಹನ ಕಳವು ಮಾಡುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಬಂಧಿಸಿರುವ

### ಉದ್ಯಮಿ, ಅಂಕಣಕಾರ, ನಾಡೋಜ ಎಸ್.ಷಡಕ್ಕರಿ ಅಭಿಪ್ರಾಯ ಸಂಸ್ಥೆಗಳು ಸನ್ಮಾರ್ಗದತ್ತ ಕರೆದುಕೊಂಡು ಹೋಗಲಿ

ಸನ್ಮಾರ್ಗದತ್ತ ಎಲ್ಲರನ್ನೂ ಕರೆದುಕೊಂಡು ಹೋಗುವುದು. ಈ ನಿಟ್ಟಿನಲ್ಲಿ ಎಲ್ಲ ಸಂಸ್ಥೆಗಳು ಕಾರ್ಯನಿರ್ವಹಿಸಬೇಕು ಎಂದು ಉದ್ಯಮಿ, ಅಂಕಣಕಾರ, ನಾಡೋಜ ಎಸ್. ಷಡಕ್ಷರಿ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಾಡೋಜ ಡಾ.ಮನು ಬಳಿಗಾರ ಅವರು ಸ್ಥಾಪಿಸಿರುವ ಗೌರವ ದತ್ತಿ ಪ್ರಶಸ್ತಿಗಳ ಪ್ರದಾನ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಕರ್ನಾ ಟಕ, ಕನ್ನಡದ ಸಾಕ್ಷ್ಮಿಪ್ರಜ್ಞೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಹಿರಿಯ ಸಂಸ್ಥೆ. ಕನ್ನಡಿಗರನ್ನು ಒಗ್ಗೂಡಿಸಿ ನಾಡು-ನುಡಿಯ ಏಳಿಗೆಗೆ ಮಿಡಿ ಯುವು ಸಂಸ್ಥೆಯಾಗಿದೆ. ಆದ್ದರಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಲೇಳನಗಳು ಸಾಂಸ್ಕೃತಿಕ ಸಮೇಳನಗಳಾ ಗಿವೆ ಎಂದು ಅಭಿಪ್ರಾಯಪಟ್ಟರು.

ಸಂಪತ್ತು ಕ್ರೋಢೀಕರಣ ಸಂಸ್ಥೆಗಳ ಮೂಲ ನೆಲೆಯಾದರೂ ಅದರ ಮಾರ್ಗವೂ ಮುಖ್ಯ ಡಾ.ಮನು ಬಳಿಗಾರರು ಅದನ್ನು ಸಾಧಿಸಿದ್ದರು. ಜಾನಪದ ತಜ್ಞರು ಮತ್ತು ಚಿಂತಕರು ಆದ ಪ್ರೊ.ಹಿ.ಶಿ.ರಾಮಚಂದ್ರ ಗೌಡ ಮತ್ತು ಹಿರಿಯ ಬರಹಗಾರರೂ ಮತ್ತು ವಿಮರ್ಶಕರಾದ



ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾನಪದ ತಜ್ಞ, ಪ್ರೊ.ಹಿ.ಶಿ.ರಾಮಚಂದ್ರ ಗೌಡ ಮತ್ತು ಹಿರಿಯ ಬರಹಗಾರ್ತಿ ಡಾ.ಬಿ.ಎನ್.ಸುಮಿತ್ರಾ ಬಾಯಿಯವರಿಗೆ ದತ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಉದ್ಯಮಿ, ಅಂಕಣಕಾರ ನಾಡೋಜ ಎಸ್. ಷಡಕ್ಷರಿ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಮನು ಬಳಿಗಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು, ನೇ.ಭ. ರಾಮಲಿಂಗ ಶೆಟ್ಟಿ, ಡಾ.ಪದ್ಮಿನಿ ನಾಗರಾಜು ಇದ್ದರು.

ಡಾ.ಬಿ.ಎನ್.ಸುಮಿತ್ರಾ ಬಾಯಿಯವರು ಪುರಸ್ಕಾರವನ್ನು ಸ್ವೀಕರಿಸಿ ಪರಿಷತ್ತಿನಿಂದ ಪಡೆ ಯುತ್ತಿರುವ ಈ ಗೌರವ ಹಿರಿದಾದದ್ದು ಎಂದು ಹೇಳಿದರು. ದತ್ತಿದಾನಿಗಳಾದ ಡಾ.ಮನು ಬಳಿ ಗಾರರು ಪುರಸ್ಕೃತರಿಬ್ಬರೂ ತಮ ಗೇಕೆ ಪ್ರಶಸ್ತಿ ಎಂದು ಕೇಳುವ ಸಜ್ಜನರು ಅವರಿಗೆ ಸಲ್ಲುವ ಮೂಲಕ ಇದರ ಮಹತ್ವ ಹೆಚ್ಚಿದೆ ಎಂದರು. ಈ ವೇಳೆ ಕನಡ ಸಾಹಿತ್ಯ ಪರಿಷತಿನ ನಿಕಟಪೂರ್ವ ಅಧ್ಯಕ್ಷರಾದ ಮನು ಬಳಿಗಾರ್ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು, ನೇ.ಭ.ರಾಮ ಲಿಂಗ ಶೆಟ್ಟಿ, ಡಾ.ಪದ್ಮಿನಿ ನಾಗರಾಜು ಇದ್ದರು.

## ಹಣ ವಸೂಲಿ: ಮೂವರು ಪೊಲೀಸರ ಬಂಧನ

**ಬೆಂಗಳೂರು:** ದಂಧೆಕೋರರನ್ನು ಬೆದರಿಸಿ ಆರು ಲಕ್ಷ ರು. ಹಣ ವಸೂಲಿ ಮಾಡಿದ್ದಾರೆಂಬ ಆರೋಪದ ಮೇರೆಗೆ ಚಿಕ್ಕಜಾಲ ಪೊಲೀಸ್ ಠಾಣೆಯ ಮೂವರು ಪೊಲೀಸರನ್ನು ಬಾಗಲೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಜಾಲ ಠಾಣೆಯ ಇಬ್ಬರು ಹೆಡ್ ಕ್ಯಾನ್ಫ್ ಟೇಬಲ್ ಹಾಗೂ ಒಬ್ಬರು ಕಾನ್ಫ್ ಟೆಬಲ್ ಅನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿ ಹಣ ದ್ವಿಗುಣಗೊಳಿಸುವ ದಂಧೆ ನಡೆಯುತ್ತಿದೆ. ಆ ದಂಧೆಕೋರರು ಪ್ರತಿಷ್ಠಿತ ಹೋಟೆಲ್ವೊಂದರ ಬಳಿ ಇದ್ದಾರೆಂದು ಪೊಲೀಸ್ ಮಾಹಿತಿದಾರರೊಬ್ಬರು ಈ ಪೊಲೀಸರಿಗೆ ತಿಳಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಚಿಕ್ಕಜಾಲ ಠಾಣೆಯ ಪೊಲೀಸರು ತಕ್ಷಣ ಸ್ಥಳಕ್ಕೆ ಹೋಗಿ ದಂಧೆಕೋರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ,

ಬೆದರಿಸಿ ಆರು ಲಕ್ಷ ರು. ಪಡೆದುಕೊಂಡು ಯಾವುದೇ ಪ್ರಕರಣ ದಾಖಲಿಸಿಕೊಳ್ಳದೆ ಆರೋಪಿಗಳನ್ನು ಬಿಟ್ಟುಕಳುಹಿಸಿದ್ದರು. ಮರು ದಿನ ಈ ದಂಧೆಕೋರರು ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 44 ಲಕ್ಷ ರು.ಗಳೊಂದಿಗೆ ಹೋಗಿದ್ದಾಗ ಹಣದ ಬ್ಯಾಗ್ ದರೋಡೆಯಾಗಿದೆ. ಈ ಬಗ್ಗೆ ಅವರು ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಈ ಪ್ರಕರಣದಲ್ಲಿ ಚಿಕ್ಕಜಾಲ ಪೊಲೀಸ್ ಠಾಣೆಯ ಪೊಲೀಸರು ಭಾಗಿಯಾಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಮಾಹಿತಿಗಳನ್ನು ಕಲೆ ಹಾಕಿ ಮೂವರು ಪೊಲೀಸ್ ಸಿಬ್ಬಂದಿಯನ್ನು ಬಂಧಿಸಿ, 44 ಲಕ್ಷ ದರೋಡೆ ಮಾಡಿರುವ ಆರೋಪಿಗಳಿಗಾಗಿ ಶೋದ

ಮುಂದುವರಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

#### PUBLIC NOTICE

We are investigating the title and interest of M/s Century Northside, with registration no. 397/2007-08, and having its registered office at No.10/1, Lakshminarayana Complex, Palace Road, Bangalore 560001, ("Owners") with respect to certain lands (as detailed below) measuring in total 6 acres 08 guntas situated at Kadathanamale Village Hesaragatta Hobli, Yelahanka Taluk, Bangalore, which is more fully described in the schedule hereunder and hereinafter referred to as the "Schedule Property".

Yelahanka Taluk, Bangalore, which is more fully described in the schedule hereunder and hereinafter referred to as the "Schedule Property".

Any person having any objection or asserting any right, title, claim or interest in the Schedule Property, and / or any part thereof, whether by way of sale, transfer, assignment, exchange, charge, encumbrance, membership possession, tenancy, sub-teanancy, lease, sub-lease, license, mortgage, pledge, inheritance, share, gift, devise, lien, maintenance, bequest, succession, easement, attachment, right of way, lis pendens, reservation, partnership, family arrangement, settlement, maintenance decree or order of any Court of Law, floor are ratio, consumption or any liability, trust, covenant, possession, maintenance, FSI consumption, development rights, commitment or demand or any encumbrance, howsoever or otherwise by way of a memorandum of understanding, contract or an agreement or of any nature whatsoever in the Schedule Property or against the Owners must notify in writing the undersigned with his/her/their share or claim, if any, with documentary proof thereof within seven (7) days of this publication of this notice, it shall be presumed that the title of the Owners with respect to the Schedule Property is clear, marketable and free from encumbrance/s of any kind whatsoever and no person has any right, title, claim or interest of any nature whatsoever in respect of the Schedule Property or any part thereof and any future transaction / transfer with respect to any rights on the Schedule Property shall be done without reference to such claim and all claims, if any, Claims, demands or alleged interest, if any, which are not received within seven (7) days from the date of publication of this notice shall be deemed to have been abandoned, surrendered, relinquished, released, completely waived and disregarded for all intents and purposes and shall not be enforceable/binding on our client and/or an impediment to the title, interest, rights, entitlements of the Owner.

SCHEDULE PROPERTY

All that piece and parcel of converted lands measuring in total 06 acres 08 guntas (detailed in the table below) situated at Kadathanamale Village Hesaragatta2 Hobli, Yelahanka Taluk, Bangalore and bounded on:

North By: Land bearing Sy No. 79/1, belonging to Owners

Dai	galo	e anu	bound	led Oil.					
Sl. Sy.		Ext	ent	Boundaries					
Nos.	No.	Acres	Guntas						
1.	73/1	01	20	East By: Land bearing Sy No. 79/1 belonging to Owners. West By: Wintersun Layout — Phase 1 North By: Portion of Sy No. 73/1 belonging to Basappachari South By: Land bearing Sy No. 73/2					
2.	79/1	02		East By: Railway line & land bearing Sy No. 80 West By: Portion of Land bearing Sy No. 73/1, belonging to Ov North By: Land bearing Sy No. 72 South By: Land bearing Sy No. 79/2, belonging to Owners					
3.	79/2	02	05	East By: Land bearing Sy No.80 West By: Land bearing Sy Nos. 74 & 78					

South By: Land bearing Sy No.80 Place: Bengaluru Date : 10.05.2025

AZB & Partners, Level 5, 37 Cunningham, Cunningham Road, Bengaluru -560 052

### PUBLIC NOTICE

Purva Park Apartment Owner Association (Harischandra layout Jeevanhalli, Cox Town, Bengaluru Karnataka 560005), vide public notice dated 21.04.2025 to all residents notified six (6) vehicles abandoned for causing nuisance and significant safety issues, and invited claims of ownership within a period of fifteen (15) days. No response was received. An owner/claimant/right-holder over the vehicles is required to send their claim: (if any) to purvaparkapts@gmail.com within a period of fifteen (15) days from this notice with proof, failing which the Association will proceed to dispose the vehicles in accordance with law. Vehicle numbers - AP31Q5258, M H 1 2 B T 5 8 0 3 , K A 0 3 L 5 0 8 8 , M H 0 3 8 8 5 9 , K A 0 3 S 1 2 3 0 ,

#### ಸಾರ್ವಜನಿಕ ಪ್ರಕಟಣೆ

ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ನವ ಕಕ್ಷಿದಾರರಾದ ಶ್ರೀ. ಗೌತಮ್ .ಅರ್. ಇವರು ಕೆಳಗೆ ಷೆಡ್ಯೂಲ್ ನೀ ್ಷ ತಿಳಿಸಿರುವ ಸ್ವತ್ತನ್ನು ಶ್ರೀ.ಪ್ರದೀಪ್ ಶ್ರೀನಿವಾಸನ್ ಬಿನ್ ಎನ್ ಶ್ರೀನಿವಾಸನ್ ಇವರಿಂದ ಖರೀದಿಸಲು ಉದ್ದೇಶೀಸಿದ್ದು, ಶ್ರೀನಿವಾಸನ್ ಇವರಿಂದ ಖರೀದಿಸಲು ಉದ್ದೇಶೀಸಿದ್ದು, ಈ ಷೆಡ್ಯೂಲ್ ಸ್ವತ್ತಿಗೆ ಸಂಬಂದಿಸಿದಂತೆ ಅಥವಾ ಅದರ ಯಾವುದೇ ಭಾಗದ ಮೇಲೆ ಯಾವುದೇ ರೀತಿಯ ಹಕ್ಕು ಕ್ಷೇಮ್, ಹೊಂದಿರುವ ಯಾವುದೇ ವ್ಯಕ್ತಿ ಅಥವಾ ಪ್ರಾಧಿಕಾರವು 10 ದಿನಗಳೂಳಗೆ ತನ್ನ,ಅವರ್ಳ/ಅವರ ಹಕ್ಕು/ಅಕ್ಷೇಮಕೇಯನ್ನು ಕೆಳಗೆ ಸಹಿ ಮಾಡಿದವರಿಗೆ ಲಿಖಿತವಾಗಿ ಸಲ್ಲಿಸಬಹುದು ಮತ್ತು ಅದರ ಮೇಲೆ ಸಂಬಂದಿಸಿದ ಎಲ್ಲಾ ದಾಖಲೆಗಳ ಪ್ರತಿಗಳನ್ನು ಸಲ್ಲಿಸಬಹುದು, ಇಲ್ಲದಿದ್ದರೆ ನನ್ನ ಕಕ್ಷಿದಾರರು ಯಾವುದೇ ವ್ಯಕ್ತಿಯಿಂದ/ಸ್ವತ್ತೆಗಳಂದ ಯಾವುದೇ ಹಕ್ಕು/ಆಕ್ಷೇಷಣೆಗಳಲ್ಲ ಎಂದು ತಿಳಿಉ ಹೆಡ್ಕೂಲ್ ಸ್ವತ್ತನನ್ನು ಖರೀದಿಸಲು ಮುಂದುವರಿಯುತಾರೆ. ಮುಂದುವರಿಯುತ್ತಾರೆ.

<u>ಷೆಡ್ಕೂಲ್ ಸ್ವತ್ತು</u> ಬೆಂಗಳೂರು, ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇನಿ ಹೋಬಳಿ, ಹಲಗೆವಡೇರಹಳ್ಳಿ ಗ್ರಾಮದಲ್ಲಿರುವ ಖಾಲಿ ವಸತಿ ಸ್ವತ್ತಿನ ಸೈಟ್ ನಂ.1, ಖಾತಾ ನಂ. 232/2 ರ ವಿಸ್ತೀರ್ಣ: ಪೂರ್ವದಿಂದ ಪಶ್ಚಿಮಕ್ಕೆ 40 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ: 30 ಅಡಿ ಒಟ್ಟು 1200 ಚದರ ಅಡಿಗಳ ಈ ಸ್ವತ್ತಿಗೆ ಚಕ್ಕುಬಂ eಕು: ಕೃಷ್ಣ ಭಟ್ ಲೇಔಟ್, ಪ<u>ಶ್ಚಿಮಕು</u>: ಉತ್ತರಕ್ಕೆ: ಐತಾಳ್ ಅವರ ಆಸ್ತಿ, ದಕ್ಷಿಣಕ್ಕೆ: ಸೈಟ್ ಸಂಖ್ಯೆ .2.

ವಿನ್ ಜಗವೀಶ್ ಕುಮಾರ್, ವಕೀಲರು ನಂ.30/1, 2ನೇ ಮಹಡಿ, 7ನೇ ಕ್ರಾಸ್, ಎನ್.ಆರ್.ಕಾಲೋನಿ ಬಸ್ ನಿಲ್ದಾಣದ ಹತ್ತಿರ, ಹೋಟೆಲ್ ದ್ವಾರಕ ಎದುರು, ಬೆಂಗಳೂರು-560019

### **PUBLIC NOTICE**

We are investigating the title and interest of (i) M.Narayanaswamy, M. Babu, M.Nagaraj and M Srinivas, all sons of Mariswamappa and Sharadamma, (Owners as detailed below in the Item No. 5(a)) residing at No. 124, 1 <sup>st</sup> A Cross, Nanja Reddy Colony, Jeevanbhimanagar, Bangalore-560075 and (i) Suruchi Properties Private Limited (Owner as detailed below in Item No. 1(a) to 4 and Item No. 5(b) to 13). CIN U45201KA2003PTC064723 having its registered office at No. 10/1, Ground floor, Laxminarayana Complex, Palace Road, Vasanth Nagar, Bengaluru-560052 ("SPPL"), with respect to the converted land as detailed in the table below with, morefully described hereunde and hereinafter referred to as the "Schedule Property"

and hereinatter reterred to as the "Schedule Property".

Any person or entities having any objection or asserting any right, title, claim or interest of any kind whatsoever including mortgage/charge/claim/encumbrance/demand over the Schedule Property and / or any part thereof, whether by way of sale, transfer, assignment, exchange, charge, encumbrance, membership possession, tenancy, sub-tenancy, lease, sub-lease, license, mortgage, pledge, pledge, inheritance, share, gift, devise, lien, maintenance, bequest, succession, easement, attachment, right of way, lis pendens, reservation, partnership, family arrangement, settlement, maintenance decree or order of any Court of Law, floor are ratio, consumption or any ability, trust, covenant, possession, maintenance, FSI consumption, development rights, commitment or demand or any encumbrance liability, trust, covenant, possession, maintenance, Fsi consumption, development rights, commitment or demand or any encumbrance howsoever or otherwise by way of a memorandum of understanding, contract or an agreement or of any nature whatsoever in the Schedule Property must notify in writing the undersigned with his/her/their share or claim, if any, with documentary proof thereof within seven (7) days of this publication. In case no such notice is received by us within seven (7) days from the date of publication of this notice, it shall be presumed that the title of the Owners with respect to the Schedule Property is clear, marketable and free from encumbrance/s of any kind whatsoever and no person has any right, title or interest of any nature whatsoever in respect of the Schedule Property shall be done without reference to cause of the schedule Property shall be done without reference to cause of the schedule Property shall be done without reference to such claim and all claims, if any. Claims, demands or alleged interest, if any, which are not received within seven (7) days from the date o publication of this notice shall be deemed to have been abandoned, surrendered, relinquished, released, completely waived and disregarded for all intents and purposes and shall not be enforceable/binding on our client and/or an impediment to the title, interest ights, entitlements of the Owners

SCHEDULE

All that piece and parcel of immovable properties in (i) Item No. 1 to Item No. 6 of the Schedule hereto, situated at Muniyellappa Garden, Kodihalli, Ward No.73, Airport Road, Bengaluru (Kodihalli village, Marathahalli Hobli (earlier Varthur Hobli), Bangalore East Taluk, Bangalore District) and (ii) Item No.7 to Item No.13, situated at Narayanappa Garden, Kodihalli, Ward No.73, Airport Road, Bengaluru (Kodihalli Village, Marathahalli Hobli (earlier Varthur Hobli), Bangalore East Taluk, Bangalore District), admeasuring about 8 acres 8.35 juntas and 18 guntas of kharab land and bounded as follows : -

9	guillas alla le guillas di Ailai as la lia souriaca as lonoris.									
Item	Present BBMP	HASB	Carved out	Extent		Boundaries for the Survey No. as per BDA Survey Ske				
No	Municipal No.[PID No.]	Khata No.	of Survey No.	Square Feet	Guntas	East by	West by	North by	South by	
1(a)	49 [PID No.73-50-49]	770/2					C. N 455/25	Remaining	C. No.	
1(b)	50 [PID No.73-50-50]	770/1	155/1A	24840	22.81	Sy No.155/1B	Sy Nos.155/3E and 155/2B	portion of	Sy Nos. 156/1	
1(c)	51/1 (Old No.51) [PID No.73-50-51/1]	770/3					and 155/26	Sy No.155/1A	130/1	
2(a)	58 [PID No.73-50-58]	146/1E to 146/1H						Sy Nos. 155/1B,		
2(b)	54 [PID No.73-50-54]	146/1A to 146/1D	146/1	43560	40.00	Sy No.146/2	Sy No.156/1	147/1 and 147/2	Raja Kaluve	
3	55 [PID No.73-50-55] (Part)	982/2, 983/3, 984/4 & 985/5	146/3A (Part)	23414	21.50	Sy No. 143/3	Sy No.146/2	Sy No. 146/3B	Remaining portion of Sy. No.146/3A	
		959/4	156/2		3.00	Sy No.156/1	Sy No.156/3	Sy No.155/3E	Raja Kaluve	
١.	FG [DID N - 72 FG FG]	958/3	156/3	]	3.00	Sy No.156/2	Sy No.156/4	Sy No.155/3F	Raja Kaluve	
4	56 [PID No.73-50-56]	957/2	156/4	18894	0.00	Sy No.156/3	Sy No.156/5	Sy No.155/3F		
		956/2	156/5		3.00	Sy No.156/4	Sy No.156/6	Sy No.155/3C		
		955/1	156/6		5.35	Sy No.156/5	Raja Kaluve	Sy NO.155/3G	Raja Kaluve	
5(a)	57 [PID No.73-50-57]	694	156/1 (eastern portion)	10890	10	Sy No. 146/1	Remaining portion of Sy No.156/1	Sy Nos. 155/1B and 155/1A	Raja Kaluve	
5(b)	62 [PID No.73-50-62]	966/2 & 967/3	156/1 (western portion)	11050	10	Remaining portion of Sy No.156/1	Sy No.156/2	Sy Nos. 155/3E and 155/1A	Raja Kaluve	
6	59 [PID No.73-50-59] (Part)	762/A2, 980/2 & 981/3	146/3B	20691	19	Sy No.143/3	Sy No.146/2	Sy No. 148	Sy No. 146/3A	
7	60 (Part) [PID No.73-63-60]	706/1C, 314/1C, 970/2, 971/3, 972/4 & 973/5	143/3 (Part)	20919.7	19.21	Remaining portion of Sy No.143/3	Sy No.146/3A	Sy No.143/2	Remaining portion of Sy No.143/3	
8(a)	61 [PID No.73-63-61] (Part)	636/1 & 636/2						Remaining		
	67 [PID No.73-63-67] (Part)	736/2, 736/2A, 736/3B & 736/4C	147/2 (Part)	25286. 58	23.22	Sy No.147/1	Sy No.155/1B	portion of Sy No.147/2	Sy No.146/1	
8(c)	68 (Part) [PID No.73-63-68]	736/1 & 737/3								
9(a)	an (n) (nun nn an an an	740/1	155/3E		7.25	Sy No.155/1A	Sy No.153/3F	Remaining portion of Sy No.155/3E	Sy No.156/1 and 156/2	
9(b)	62 (Part) [PID No.73-63-62]	740/2	155/3F	19329. 75	4.50	Sy No.155/3E	Sy No.155/3C	Remaining portion of Sy No. 155/3F	Sy Nos.156/4 and 156/3	
9(c)		740/3	155/3G		6	Sy No.155/3C	Road	Sy Nos,155/3B and 155/3C	Sy No.156/6	
10	64 [PID No.73-63-64]	990/2, 991/3, 992/4, 993/5, 994/2, 995/3, 996/4 & 997/5		66429	61	Sy Nos.146/3A & 146/3B	Sy Nos. 146/1 & 147/1	Sy No. 148	Raja Kaluve	
11	65 [PID No.73-63-65] (Part)	706/1D-314/1D, 706/1E-314/1E & 706/1F-314/1F	148	27442.8	25.20	Sy No.143/3	Sy No. 147/1	Sy No. 149	Sy Nos.146/2 & 146/3B	
12	66 [PID No.73-63-66], 70 & 71	735/1, 734/1 & 733/3	147/1 (Part)	25319. 25	23.25	Sy No.146/2	Sy No. 147/2	Remaining portion of Sy No. 147/1	Sy No.146/1	
13	69 (Part) [PID No.73-63-69]	737/1, 738/1 739/1 & 636/2	155/1B (Part)	19667. 34	18.06	Sy No.147/2	Sy No. 155/1A	Remaining portion of Sy No. 155/1B	Sy Nos.156/1 & 146/1	
	Malini Raju Place: Bengaluru AZB & Partners, Level 5, 37 Cunningham, Date: 10.05.2025 Cunningham Road, Bengaluru -560 052.									

## ಮೂರು ಕೋಟಿ ರು. ಮೌಲ್ಯದ ಒಬ್ಬಸೆರೆ

# 31ನೇ ಮಾರ್ಚ್ 2025ರಂದು ಕೊನೆಗೊಳ್ಳುವ ತೈಮಾಸಿ ಮತ್ತು ವಿತ್ತ ವರ್ಷದ ಸಲುವಾಗಿ ಕನ್ ಸಾಲಿಡೇಟೆಡ್ ಅಡಿಟೆಡ್ ಫೈನಾನ್ಸಿಯಲ್ ಫಲಿತಾಂಶದ ಸ್ಟೇಟ್ ಮೆಂಟ್ ನ ಸಾರಾಂಶ

ಎಸ್.ಜೆ.ಎಸ್. ಎಂಟರ್ಪೈಸಸ್ ಲಿಮಿಟೆಡ್ **ಸೋಂದಾಯಿತ ಮತ್ತು ಕಾರ್ಪೊರೇಟ್ ಕಛೇರಿ:** ಅಗರ ಗ್ರಾಮದ ಸರ್ವೆ ಸಂಖ್ಯೆ 28/P16 ಮತ್ತು ಬಿ.ಎಮ್ ಕಾವಲ್ ಗ್ರಾಮದ ಸರ್ವೆ ಸಂಖ್ಯೆ 85/P6,ಕೆಂಗೇರಿ ಹೋಬಳಿ, ಬೆಂಗಳೂರು 560 082, ಕರ್ನಾಟಕ, ಭಾರತ ವೆಬ್ಸ್ಟ್ www.sjsindia.com l ಇ–ಮೇಲ್: compliance@sjsindia.com l ದೂರವಾಣಿ: +91 80 6194 0777

CIN: L51909KA2005PLC036601

(ಪ್ರತಿ ಷೇರಿನ ಡೇಟಾವನ್ನು ಹೊರತುಪಡಿಸಿ ಮಿಲಿಯನ್ಗಳಲ್ಲಿ ರೂಪಾಯಿಗಳು) ತ್ತೆಮಾಸಿಕ ಕೊನೆಗೊಂಡಾಗ ಕ್ರಮ ಸಂಖ್ಯೆ. 31 ಮಾರ್ಚ್ 2025 31 ಡಿಸೆಂಬರ್ 2024 | 31 ಮಾರ್ಚ್ 2024 | 31 ಮಾರ್ಚ್ 2025 | 31 ಮಾರ್ಚ್ 2024 ವಿವರಗಳು ಕಾರ್ಯಾಚರಣೆಗಳಿಂದ ಒಟ್ಟು ಆದಾಯ 1,785.62 1.867.89 7.604.86 ನಿವ್ವಳ ಲಾಭ ಅವಧಿಗೆ (ತೆರಿಗೆ ಅಸಾಧಾರಣ ವಸ್ತುಗಳು) 405.99 358.58 363.77 1.528.64 ನಿವ್ವಳ ಲಾಭ ತೆರಿಗೆಗೆ ಮುಂಚಿನ ಅವಧಿಗೆ (ಅಸಾಧಾರಣ ವಸ್ತುಗಳ ನಂತರ) 405.99 358.58 1.528.64 363.77 4 ತೆರಿಗೆಯ ನಂತರ ಹಾಗೂ ಅಪವಾದಾತ್ಮಕ(ಅಸಾಧಾರಣ) ಐಟಮ್ ಗಳ ನಂತರದ ಅವಧಿಗಾಗಿ ನಿವ್ದಳ ಲಾಭ 337.34 277.11 271.77 1,188.32

ಲಿಕ್ಕಪರಿತೋಧನೆ ಮಾಡದ ಲೆಕ್ಕಪರಿತೋಧನೆ ಮಾಡದ ಪರಿತೋಧಿಸಲಾಗಿದೆ ಪರಿತೋಧಿಸಲಾಗಿದೆ ಪರಿತೋಧಿಸಲಾಗಿದೆ 1.126.49 1.126.49 853.71 ಅವಧಿಗೆ ಒಟ್ಟು ಸಮಗ್ರ ಆದಾಯ ಅವಧಿಯ ಲಾಭ [(ತೆರಿಗೆ ನಂತರ) ಮತ್ತು ಇತರ ಸಮಗ್ರ ಆದಾಯ 276.25 1,178.83 (ತೆರಿಗೆ ನಂತರ)] 313.20 310.38 310.38 ಇಕ್ತಿಟಿ ಶೇರ್ ಕ್ಯಾಪಿಟಲ 313.26 6.458.54 7 ಇತರ ಇಕ್ಕಿಟಿ 5,194.99 ವಾರ್ಷಿಕಗೊಳಿಸಲಾಗಿಲ 8 ಪ್ರತಿ ಶೇರ್ಗೆ ಗಳಿಕೆ ( ತಲಾ –ರೂ.10/ ರ) ವಾರ್ಷಿಕಗೊಳಿಸಲಾಗಿಲ್ಲ ವಾರ್ಷಿಕಗೊಳಿಸಲಾಗಿರ ವಾರ್ಷಕಗೊಳಿಸಲಾಗಿದೆ ವಾರ್ಷಿಕಗೊಳಿಸಲಾಗಿದೆ 1. ಬೇಸಿಕ್ (ವಾರ್ಷಿಕಗೊಳಿಸಲಾಗಿಲ್ಲ) 10.67 8.83 8.64 37.82 27.45 2. ಡೈಲ್ಯೂಟೆಡ್ (ವಾರ್ಷಿಕಗೊಳಿಸಲಾಗಿಲ್ಲ)

ಕಂಪನಿಯ ಪ್ರಮುಖ ಸ್ವತಂತ್ರ ಹಣಕಾಸು ಮಾಹಿತಿಯನ್ನು ಕೆಳಗೆ ನೀಡಲಾಗಿದೆ

(ಮಿಲಿಯನ್ ಗಳಲ್ಲಿ ರೂಪಾಯಿಗಳು ತ್ರೆಮಾಸಿಕ ಕೊನೆಗೊಂಡಾಗ 31 ಮಾರ್ಚ್ 2025 | 31 ಡಿಸೆಂಬರ್ 2024 | 31 ಮಾರ್ಚ್ 2024 | 31 ಮಾರ್ಚ್ 2025 | 31 ಮಾರ್ಚ್ 2024 ವಿವರಗಳು ಸಂಖ್ಯೆ. ಲಿಕ್ಕಪರಿತೋಧನೆ ಮಾಡದ ಲೆಕ್ಕಪರಿತೋಧನೆ ಮಾಡದ ಪರಿತೋಧಿಸಲಾಗಿದೆ ಪರಿತೋಧಿಸಲಾಗಿದೆ ಪರಿತೋಧಿಸಲಾಗಿದೆ 928.64 3.980.05 ಕಾರ್ಯಾಚರಣೆಗಳಿಂದ ಒಟ್ಟು ಆದಾಯ 1.022.59 2 ತೆರಿಗೆಗೆ ಮುಂಚಿನ ಲಾಭ 261.30 265 62 239.68 1128 59 885 56 3 ತೆರಿಗೆಯ ನಂತರದ ಲಾಭ 245.56 209.88 183.76 919.93 675.59 249.06 207.96 206.84

2. 31ನೇ ಮಾರ್ಚ್ 2025ರಂದು ಕೊನೆಗೊಳ್ಳುವ ತ್ರೈಮಾಸಿಕ ಮತ್ತು ವರ್ಷದ ಸಲುವಾಗಿ ಈ ಮೇಲಿನ ಕನ್ ಸಾಲಿಡೇಟೆಡ್ ಮತ್ತು ಸ್ಟ್ಯಾಂಡ್ ಅಲೋನ್ ಅಡಿಟೆಡ್ ವಿತ್ತ ಫಲಿತಾಂಶಗಳನ್ನು ಅಡಿಟ್ ಸಮಿತಿಯು ಪುನರಾವಲೋಕನೆ ಮಾಡಿದ ಮತ್ತು ಬಳಿಕ 08 ಮೇ 2025ರಂದು ಜರಗಿದ ಆಯಾಯ ಸಭೆಯಲ್ಲಿ ನಿರ್ದೇಶಕರ ಮಂಡಳಿಯಿಂದ ಅನುಮೋದಿಸಲ್ಪಟ್ಟಿದೆ.

ಈ ಮೇಲಿನದ್ದು ಸೆಬಿ ನಿಯಂತ್ರಣ 33ರಡಿಯಲ್ಲಿ (ಲಿಸ್ಟಿಂಗ್ ಆಬ್ಲಿಗೇಶನ್ಸ್ ಮತ್ತು ಡಿಸ್ಕ್ ಹೊತ್ತರ್ಸ್ಗ ಅವಶ್ಯಕತೆಗಳು) ತಿದ್ದುಪಡಿ ಮಾಡಲಾದಂತೆ ನಿಯಂತ್ರಣಗಳು, 2015, ಸ್ಥಾಕ್ ಎಕ್ಕ್ ಚೇಂಜ್ ಗಳಗೆ ಸಲ್ಲಿಸಲಾದ ಆಡಿಟೆಡ್ ತೈ ಮಾಸಿಕ ಮತ್ತು ವಾರ್ಷಿಕವಾಗಿ ಕೊನೆಗೊಂಡ ವಿತ್ತ ಫಲಿತಾಂಶಗಳ ಸಾರಾಂಶವಾಗಿದೆ. ವಿವರವಾದ ಲಕ್ಕ ಪರಿಶೋಧನೆಯಲ್ಲದ ತೈ ಮಾಸಿಕ ಹಣಕಾಸು ಫಲಿತಾಂಶಗಳು ಬಿಎಸ್ಇ ಲಿಮಿಟೆಡ್ ನ ವೆಬ್ಸ್ಟೆಟ್ <u>www.bseindia.com</u> ನಲ್ಲಿ ಮತ್ತು ನ್ಯಾಷನೆಲ್ ಸ್ಟಾಕ್ ಎಕ್ಸ್ ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ ವೆಬ್ ಸೈಟ್ <u>www.nseindia.com</u> ನಲ್ಲಿ ಮತ್ತು ಕಂಪೆನಿಯ ವೆಬ್ ಸೈಟ್ <u>www.sjsindia.com</u> ನಲ್ಲಿಯೂ ಲಭ್ಯವಿದೆ.



ಎಸ್.ಜೆ.ಎಸ್. ಎಂಟರ್ಪ್ರೆಸಸ್ ಲಿಮಿಟೆಡ್ನ ನಿರ್ದೇಶಕರ ಮಂಡಳಿಯ ಪರವಾಗಿ ಕೆ ಎ ಜೋಸೆಫ್ ಮ್ಯಾನೇಜಿಂಗ್ ಡೈರೆಕ್ಟರ್

ಸ್ಥಳ: ಬೆಂಗಳೂರು ದಿನಾಂಕ: 08 ಮೇ 2025